

## ಎಳೆಯರ ಸಾವಿನಲ್ಲಿ ಆರೋಗ್ಯದ ಪಾಠಗಳು

ಯುವಜನರ ಸಾಪುಗಳು

ಬಗ್ಗೆ ಸಮಾಜ

ಸಹಜವಾಗಿಯೇ

ಮರುಗುತ್ತದೆ. ಆ

ಸಾಪುಗಳ ಪರಿಣಾಮವನ್ನು

ಭಾವೋದ್ದೇಗಕ್ಕಷೇ

ಸೀಮಿತಗೊಳಿಸದೆ,

ಎಚ್‌ರಿಕೆಯ

ಜೀವನ್‌ಪಾಠವಾಗಿ

ಬದಲಿಸಿಕೊಳ್ಳಲ್ಪಡುವುದು ನಮ್ಮು

ಕ್ಯೆಯಲ್ಲೇ ಇದೆ. ನಮ್ಮು

ದೇಹದ ಹಿಸುನುಡಿಗಳನ್ನು

ಆಲಿಸುವುದರಲ್ಲಿ ಹಾಗೂ

ಪಾಲಿಸುವುದರಲ್ಲಿ

ಆರೋಗ್ಯದ ಗುಟ್ಟಿದೆ.

**ಅ**ಶಿಯಾದ ದೇಹದಂಡನೆ ಹಾಗೂ ಪ್ರಭುದುಣಿಸು ಯುವಜನರ ಅಕಾಲಿಕ ಮರಣಕ್ಕೆ ಕಾರಣವಾಗುತ್ತಿದೆಯೆಂದು ಸಿನಿಮಾ ನಟರಾದ ಪುನಿತ್ ರಾಜ್‌ಪುರುಷಾರ್, ಚಿರಂಜಿವಿ ಸಚಾರ ಸಾವಿನ ಸಂದರ್ಭದಲ್ಲಿ ಅನುರೋಧಿದ ಈ ಪ್ರಶ್ನೆ, ವಿಜಯ ರಾಘವೇಂದ್ರ ಅವರ ಪತ್ತಿ ಸ್ವಂದನ್ ಅವರ ಸಾವಿನ ಸಂದರ್ಭದಲ್ಲಿ ಮತ್ತೆ ಜೀವಯವಾಗಿದೆ. ಇತ್ತೀಚೆಗೆ ನಿಧನರಾದ ಪ್ರಸಿದ್ಧ ವೈದ್ಯ ಡ್ಯೂ ಡಾ. ಭುಜಂಗ ಲೆಟ್ಟಿ ಅವರ ಸಾವು ಇಂಥ ಪ್ರಶ್ನೆಗೆ ಆಸ್ತುದ ಕಲ್ಪಿಸುತ್ತು.

ಆರೋಗ್ಯವಂತ ವ್ಯಕ್ತಿ ದಿಧೀರ್ ಸಾವಿನಿಡಾದಾಗ ನಮ್ಮ ಜಿವನಕ್ಕೆಲ್ಲ ಹಾಗೂ ಅದರ ಮೇಲೆ ನಾವು ಜೀವಿಸುತ್ತಿರುವ ಕಾಲಭಂಟ್ ಬೀರುತ್ತಿರುವ ಪ್ರಭಾವಗಳ ಬಗ್ಗೆ ತತ್ತ್ವಂ ಎದುರುಬೇಕಾಗಿದೆ. ಮಾಧ್ಯಮದ ಪ್ರಭಾವಾಯಿಲ್ಲಿರುವ ಪ್ರಕ್ರಿಗಳ ದಿಧೀರ್ ಕಣ್ಣರೆಯಂತೂ ಜನಮಾನಸವನ್ನು ತೀವ್ರವಾಗಿ ಕಲುಕುತ್ತದೆ; ಅಕಾಲಿಕ ಸಾಪುಗಳಿಗೆ ಕಾರಣಗಳನ್ನು ಹುಡುಕುವ ಪ್ರಪ್ರತಿಗ್ರಿ ಪ್ರೇರಣೆ ನೀಡುತ್ತದೆ. ಈ ಹುಡುಕಾಟ ಹಲವು ಸಂದರ್ಭಗಳಲ್ಲಿ ತಪ್ಪಿ ನಿರ್ಧಾರಗಳ್ತು ನಮ್ಮೊನ್ನೆಯುವ ಮೂಲಕ ಅತಂಕವನ್ನು ಮತ್ತು ಮೃದ್ಜಿತ್ವವನ್ನು ಒಳಗೊಂಡಿರುತ್ತದೆ. ಅಭಿಪ್ರಾಯಗಳ ರಾಶಿಯೇ ಜನಸಾಮಾನ್ಯದ ಏದುರು ಸ್ವಾಸ್ಥ್ಯಾಯಾಗಿ, ‘ಯಾವುದು ಸರಿ? ಯಾವುದು ಮುಸಿ?’ ಎಂದು ನಿರ್ಣಯಿಸಲಾಗದ ಗೊಂದಲ ಮತ್ತು ಮೃದ್ಜಿತ್ವವನ್ನು ಹೇಳುತ್ತಿರುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುವ ದಯಿಟ್ ಹಾಗೂ ದೇಹದ ಆಕೃತಿಯನ್ನು ಸ್ವಂತೋಜನೆ ದೈಹಿಕ ಕಸರತ್ತುಗಳನ್ನು ಉಪಾಯದ ರಿಂತುಲ್ಲಿ ಬಿಂಬಿಸುವ ಪ್ರಯತ್ನಗಳನ್ನಡಿದೆ. ಆದರೆ, ಪ್ರಭು ಹಾಗೂ ದೈಹಿಕ ಕಸರತ್ತು ತಮ್ಮ ಮೂಲಕ್ಕೂ ರೂಪದಲ್ಲಿ ಪ್ರಾಣಾತಿಕವಾಗಬಹುದೆನ್ನುವುದಕ್ಕೆ ಯಾವುದೇ ವ್ಯಾಜ್ಞಾನಿಕ ನಿರ್ದರ್ಶನಗಳಿಲ್ಲ. ಅಹಾರದ ಬಗೆಗಿನ ನಿಯಂತ್ರಣ ಹಾಗೂ ದೈಹಿಕ ವ್ಯಾಯಾಮ ಎಲ್ಲ ಕಾಲಗಳಲ್ಲಿ ಪ್ರಚಲಿತದಲ್ಲಿದ್ದವು ಹಾಗೂ ಅವು ಉತ್ತಮ ಆರೋಗ್ಯಕ್ಕೆ ಅಗತ್ಯ ಏಂದು ಪರಿಗೊತ್ತವಾಗಿದ್ದವು. ಈಗ, ಕೆಲವರ ಸಾವಿನ ಹಿನ್ನೆಲೆಯಲ್ಲಿ ಪಥಾಧಾರ ಹಾಗೂ ದೇಹದಂಡನೆಯ ಬಗ್ಗೆ ಕೆಲವರಲ್ಲಿ ಅನುಮಾನಗಳಂಟಾಗಿದೆ.

ಪ್ರತಿಯೊಬ್ಬರ ದೇಹಪಕ್ಷತೀಯೂ ವಿಭಿನ್ನವಾಗಿರುವುದರಿಂದ, ಆರೋಗ್ಯಕ್ಕೆ ಸಂಬಂಧಿಸಿದ ಸಂತುತ್ತಗಳು ವಿಕಪ್ರಕಾರವಾಗಿರುವುದು ಸಾಧ್ಯವಿಲ್ಲ. ಹಾಗಾಗಿ, ಯಾವುದೇ ಸಾವಾನ್ಯ ನೋಡಿ ನಮ್ಮ ಆರೋಗ್ಯದ ಬಗ್ಗೆ ಗಾಬರಿಪಡುವ ಅಗತ್ಯವಿಲ್ಲ. ಪಢ್ಣದಿಂದ, ದೇಹದಂಡನೆಯಿಂದ ಸಾವು ಸಂಭವಿಸುತ್ತದೆ ಎನ್ನುವುದಕ್ಕೆ ವ್ಯಾಜ್ಞಾನಿಕ ಆಧಾರಗಳಿಲ್ಲ. ಆದರೆ, ಪ್ರಭು ಹಾಗೂ ದೇಹದಂಡನೆ ವ್ಯಾಸನದ ರೂಪ ತಾಳಿದರೆ ಅಪಾಯ ಸಂಭವಿಸುವ ಸಾಧ್ಯತೆಯಿಂದ್ದೆ ಇದೆ. ಅತಿಯಾದರೆ ಅಪ್ಪುತ್ವಪೂರ್ವ ಏವ ಎನ್ನುವ ಮಾತ್ರ ದೈಹಿಕ ಕಸರತ್ತಿಗೆ ಹೊರತಾದುದೆನಲ್ಲ. ನಮ್ಮ ಆರೋಗ್ಯಕ್ಕೆ ಯಾವ ಉಂಟ ಬೇಕು, ಯಾವ ಪ್ರಮಾಣದಲ್ಲಿ ಬೇಕು ಎನ್ನುವುದನ್ನು ಹೇಳಲು ತಜ್ಜರ ಅಗತ್ಯವಿಲ್ಲ. ಆ ಸೂಕ್ಷ್ಮವನ್ನು ನಮ್ಮ ದೇಹವೇ ನಮಗೆ ಹೇಳುತ್ತದೆ. ಅಚರಣೆ, ನಂಬಿಕೆಗಳಂತೆ ಅಹಾರದ ಜ್ಞಾನವೂ ತಲ್ಮಾರುಗಳಿಂದ ತಲ್ಮಾರುಗಳಿಗೆ ರಾವಾನೆಯಾಗುವಂತಹದ್ದು. ಹಾಗಾಗಿ, ಅಹಾರ ಎನ್ನುವುದು ಹೊಸತಾಗಿ ಕಿಲಿತು ರೂಧಿಕೊಳ್ಳಬೇಕಾದ ತಿಳಿಳಾಕೆಯೆನ್ನಾ ಅಲ್ಲ, ಆರೋಗ್ಯದ ಸಮುದ್ರಗಳಾಗ ತಜ್ಜರ ಸಲಹೆಯ ಹೇರೆಗೆ ಅಹಾರಪದ್ಧತಿಯನ್ನು ರೂಧಿಕೊಳ್ಳಬೇಕೇ ಹೊರತು, ಸಹಜ ಸ್ವಿವೇಶದಲ್ಲಿ ನಮ್ಮ ಅಹಾರ ನಮ್ಮ ಇಂಜಿನಿಯಲ್ಲಿ ನಿರ್ವಹಿಸುವ ಮತ್ತು ಅವಾಯವಾದಿರುವುದೇ ಸರಿ. ಅದೇ ರೀತಿ, ದೈಹಿಕ ಕಸರತ್ತನ್ನು ನಮ್ಮ ದೇಹ ಎವ್ವರಮಟ್ಟಿಗೆ ತಾಳಿಕೊಳ್ಳಬಹುದು ಎನ್ನುವುದನ್ನು ನಮ್ಮ ಅನುಭವವೇ ನಿರ್ಧಾರಿಸಬೇಕು. ಕಟ್ಟಿದ ಶೀಲದಂತೆ ದೇಹವನ್ನು ರೂಧಿಕೊಳ್ಳಬೇಕಂದು ಅನೇಕರು ಹಂಬಲಿಸುತ್ತಾರೆ. ಆದರೆ, ದೇಹಕ್ಕೆ ಹೆಚ್ಚು ಮುಖ್ಯವಾದುದು ಆಕೃತಿಯಲ್ಲಿ ಆರೋಗ್ಯ ಎನ್ನುವುದು ಸಾಮಾನ್ಯಜ್ಞಾನ. ಆ ತಿಳಿವಿಗೆ ಕೂರತೆಯಾದಲ್ಲಿ, ಅನಾರೋಗ್ಯಕ್ಕೆ ಆಸ್ತುದ ಕಲ್ಪಿಸಿದಂತಾಗುತ್ತದೆ.

ಅನಾರೋಗ್ಯಕರ ಜೀವನಕ್ಕೆಲ್ಲ ನಮ್ಮ ಬದುಕಿಗೆ ಅತಂಕವಾಗಿ ಪರಿಣಮಿಸಿರುವುದನ್ನಂತೂ ಯಾರೂ ಅಲ್ಲಾಗಲ್ಲಿಯಲಾಗದು. ಪ್ರಭುದ ಅಹಾರ ಹಾಗೂ ದೇಹದಂಡನೆಯ ವ್ಯಾಸನಕ್ಕಿಂತಲೂ ಹೆಚ್ಚು ಅಪಾಯಕಾರಿಯಾದುದು ಅತಂಕ. ಈ ಅತಂಕ ವ್ಯಕ್ತಿಯ ಕಾರಣದಿಂದಲೂ ಉಂಟಾಗಬಹುದು, ವ್ಯೇಯಕ್ಕಿಂತ ಬದುಕನ್ನು ನಿರ್ವಹಿಸಲು ಬೇಕಾದ ಪ್ರಬುದ್ಧತೆಯ ಕೌರತೆಯಿಂದಲೂ ಉಂಟಾಗಬಹುದು. ವಿದ್ಯಾರ್ಥಿಗಳಿಂದ ಹಿಡಿದು, ಹಿರಿಯ ನಾಗರಿಕರವರೆಗೂ ಎಲ್ಲರೂ ಒಂದಲ್ಲಾ ಒಂದು ಬಗೆಯ ಮಾನಸಿಕ ಒತ್ತುರ್ದಕ್ಕಾಗಿರುವ ದಿನಗಳಿವೆ. ಮಾನಸ ಸರೋವರದಲ್ಲಿ ಏಳುವ ಪ್ರಕ್ರಿಯೆಯ ಅಲೆಗಳನ್ನು ನಿಯುತ್ತಿಸಬೇಕೆಂದು ಅದು ಅಪಾಯದ ಸುನಾಮಿಯಾಗಿ ಪರಿಣಮಿಸಬಹುದು. ಅತಂಕವನ್ನು ಹತ್ತೊಟಿಯಲ್ಲಿಬ್ಬುಕೊಂಡರೆ ಆರೋಗ್ಯವೂ ನಿಯಂತ್ರಣಕ್ಕೆ ಬರುತ್ತದೆ.

ಯುವಜನರ ಸಾಪುಗಳ ಬಗ್ಗೆ ಸಮಾಜ ಸಹಜವಾಗಿಯೇ ಮರುಗುತ್ತದೆ. ಆ ಸಾಪುಗಳ ಪರಿಣಾಮವನ್ನು ಭಾವೋದ್ದೇಗಕ್ಕಷೇ ಸೀಮಿತಗೊಳಿಸದೆ, ಎಚ್‌ರಿಕೆಯ ಜೀವನ್‌ಪಾಠವಾಗಿ ಬದಲಿಸಿಕೊಳ್ಳಲ್ಪಡುವುದು ನಮ್ಮ ಕ್ಯೆಯಲ್ಲೇ ಇದೆ. ನಮ್ಮ ದೇಹದ ಹಿಸುನುಡಿಗಳನ್ನು ಆಲಿಸುವುದರಲ್ಲಿ ಹಾಗೂ ಪಾಲಿಸುವುದರಲ್ಲಿ ಆರೋಗ್ಯದ ಗುಟ್ಟಿದೆ.

■ ರಘುನಾಥ ಚ.ಹ.

